



25 July 2020

The Manager, Listing  
BSE Limited  
Phiroze Jeejeebhoy Towers,  
Dalal Street,  
Mumbai – 400 001

The Manager, Listing  
National Stock Exchange of India Ltd  
Exchange Plaza, Plot No. c/1,  
G-Block, Bandra-Kurla Complex,  
MUMBAI – 400 051

Dear Sir/Madam,

**Sub: - Newspaper Advertisement of Remote e - voting and voting during the Annual General Meeting (AGM) results of the 29<sup>th</sup> AGM**

Further to our letter dated 23 July 2020 on the voting results of the 29<sup>th</sup> Annual General Meeting held on 23 July 2020, we enclose herewith the copy of newspaper advertisement with respect to declaration of results of e-voting of the AGM as published today in the Business Standard and Samyuktha Karnataka (Kannada newspaper).

Kindly take the above said information on record as per the requirements of the SEBI (Listing Obligations and Disclosure Requirements) Regulations, 2015.

Thanking you,

Yours faithfully,

**For Mphasis Limited**

DocuSigned by:

*Subramanian Narayan*

864FB8DBFAE44A7...



**Subramanian Narayan**  
**Vice President and Company Secretary**

Encl: As above



Contact Us:

T : +91 080 67501000

F : +91 080 66959943

E : investor.relations@mphasis.com

www.mphasis.com

**Mphasis Limited**

Registered Office:

Bagmane World Technology Centre,

Marathahalli Outer Ring Road, Doddanakundi Village,

Mahadevapura, Bangalore 560 048, India

CIN: L30007KA1992PLC025294



**Mphasis Limited**

Regd. Office: Bagmane World Technology Centre,  
Marathahalli Outer Ring Road, Doddanakhundi Village, Mahadevapura,  
Bengaluru - 560048. CIN: L30007KA1992PLC025294  
Tel: 91 80 6750 1000  
Website: www.mphasis.com; email: investor.relations@mphasis.com

**DECLARATION OF RESULTS OF 29<sup>th</sup> ANNUAL GENERAL MEETING HELD THROUGH VIDEO CONFERENCING ON 23 JULY 2020**

It is hereby declared that, on basis of the report submitted by the Scrutinizer for conducting the remote e-voting and e-voting during the Annual General Meeting, the members have approved all the resolutions as stated in the Notice of the 29<sup>th</sup> Annual General Meeting dated 17 June 2020, with requisite majority. The following are the results of e-voting on the approval sought from the members:

	Description		% Assent	% Dissent
<b>ORDINARY BUSINESS</b>	Adoption of consolidated and standalone financial statements for the financial year ended 31 March 2020	<b>ORDINARY RESOLUTIONS</b>	100	-
	Approval of final dividend of Rs.35 per equity share		100	-
	Re-appointment of Mr. David Lawrence Johnson, who retires by rotation		95.21	4.79
	Re-appointment of Mr. Amit Dalmia, who retires by rotation		99.12	0.88
<b>SPECIAL BUSINESS</b>	Re-appointment of Ms. Jan Kathleen Hier as an Independent Director	<b>SPECIAL RESOLUTIONS</b>	96.83	3.17
	Amendments to the Employee Stock Option Plan 2016 (ESOP 2016)		83.53	16.47
	Extension of the amended ESOP 2016 to the Employees of the subsidiaries		83.70	16.30

Bengaluru  
23 July 2020

For **Mphasis Limited**  
Subramanian Narayan  
Vice President and Company Secretary

DS  
  
\_\_\_\_\_

### Punjab State Power Corporation Limited

Regd. Office: PSPCL Head Office, The Mall, Patiala.  
Corporate Identity Number: U40109PB2010SGC033813,  
Website: www.pspcl.in

**Tender Enquiry No.:** 278/P-3/Emp-W 11633 dt. 17.07.2020 & ID: 2020\_POWER\_50905\_1  
**Scope of Work:** Supply And Application of Insulation and Allied Material on Boiler & It's Auxiliaries, Turbine Piping And Equipments at GGSSTP 4x210mw Units.  
**Time period:** One year EMD: Rs. 80,000/-  
Date & time up to which tender shall be received 28.08.2020 & 11:00 AM  
Date & time of opening of tender 02.09.2020 & 11:30 AM  
Tender specification can only be downloaded from PSPCL website <https://eproc.punjab.gov.in> & no hard copy of the same will be issued by this office.

**Note:**  
1) In case any difficulty regarding uploading of the tender the prospective bidders are requested to get clarification from this office and/or procurement system Government of Punjab. Contact No. +91-(172)-2970263/284. It is also requested to get their digital signature well in time so as to submit tenders through e-tendering only.  
2) It is informed that in case tender process is not completed due to any reason, no corrigendum will be published in newspapers. Details regarding corrigendum may be seen on website, [eproc.punjab.gov.in](https://eproc.punjab.gov.in)

305 / RTP-31/2020  
U54273

Dy. CE/Monitoring  
GGSSTP, Rupnagar

### INDITRADE CAPITAL LIMITED

(CIN:L67120KL1994PLC008265)  
Registered Office: Second Floor, MES Building, Kaloor, Kochi, Ernakulam, Kerala, India - 682017, Tel: (0484 6714000), Fax: 0484 6714820  
E-mail: [inditrade@inditrade.com](mailto:inditrade@inditrade.com)  
Website: [www.inditrade.com](http://www.inditrade.com)

**NOTICE** is hereby given that, in terms of Regulation 29 read with Regulation 47 of the Securities and Exchange Board of India (Listing Obligations and Disclosure Requirements) Regulations, 2015, a meeting of the Board of Directors of the Company will be held on **Thursday, 06th August 2020**, inter-alia, to consider approve and take on record the Un Audited Financial Results for the quarter ended 30th June, 2020. The financial results will be made available after the approval of Board on the Company's website at [www.inditrade.com](http://www.inditrade.com) and also at [www.bseindia.com](http://www.bseindia.com).

For Inditrade Capital Limited  
Place: Kochi Vindod Mohan  
Date: 25-07-2020 Company Secretary

### Nectar NeLife Lifesciences Limited

Regd. Office: Vill. Saidpura, Tehsil Derabassi Distt. S.A.S. Nagar (Mohali), Punjab 140507  
Phone: +91-01762-308000,  
Fax: +91-01762-308135  
e-mail: [cs@nelife.com](mailto:cs@nelife.com),  
[website@nelife.com](mailto:website@nelife.com)  
CIN No.: L24232PB1995PLC016664

#### NOTICE

Notice is hereby given that a Meeting of Board of Directors of the Company will be held on Wednesday, July 29, 2020 to consider inter-alia amongst other items, the Audited Financial Results for the financial year ended on March 31, 2020. This information is also available on the Company's website i.e. <https://nelife.com/uploads/15955739641345502681.pdf> and on the website of the Stock Exchanges at [www.bseindia.com](http://www.bseindia.com) and [www.nseindia.com](http://www.nseindia.com).

By the order of the Board  
Place: Chandigarh Sd/-  
Date: 24.07.2020 Company Secretary

### VISA STEEL

VISA Steel Limited  
CIN: L51109OR1996PLC004601  
Regd. Office: 11 Ekamra Kanan, Nayapalli, Bhubaneswar- 751015  
Tel: (+91-674) 2552 479,  
Fax: (+91-674) 2554 661  
Website: [www.visasteel.com](http://www.visasteel.com)  
Email id: [cs@visasteel.com](mailto:cs@visasteel.com)

**NOTICE**  
Notice is hereby given that pursuant to Regulation 29 read with Regulation 47 of the Securities and Exchange Board of India (Listing Obligations and Disclosure Requirements) Regulations, 2015, that a Meeting of the Board of Directors of the Company will be held on Thursday, 30 July 2020, inter-alia, to consider and approve the Standalone and Consolidated Audited Financial Results of the Company for the Quarter and year ended 31 March 2020.

This information is also available on the website of the Company viz. [www.visasteel.com](http://www.visasteel.com) and on the website of the Stock Exchanges where the Company's shares are listed viz. BSE Limited ([www.bseindia.com](http://www.bseindia.com)) & National Stock Exchange of India Limited ([www.nseindia.com](http://www.nseindia.com)).

For VISA Steel Limited  
Sd/-  
Sudhir Kumar Banthiya  
Date: 23.07.20 Company Secretary &  
Place: Kolkata Compliance Officer  
F8460

### DCB BANK LIMITED NOTICE

**NOTICE** is hereby given, in terms of sub-regulation (1)(a) read with sub-regulation (2) of Regulation 29 and sub-regulation (1)(a) of Regulation 47 of the SEBI (Listing Obligations and Disclosure Requirements) Regulations, 2015, that a meeting of the Board of Directors of the Bank will be held on Saturday, August 08, 2020, inter alia, to consider and approve the Unaudited Financial Results (Provisional) for the 1st Quarter ended June 30, 2020.

Further details are available on website of the Bank and Stock Exchanges at the following links:  
a) <http://www.dcbbank.com/cms/showpage/page/for-shareholder>,  
b) [http://www.bseindia.com/stock-share-price/stockreach\\_board\\_meeting.aspx?scripcode=532772&expandable=1](http://www.bseindia.com/stock-share-price/stockreach_board_meeting.aspx?scripcode=532772&expandable=1), and  
c) [http://www.nseindia.com/live\\_market/dynaContent/live\\_watch/get\\_quote/GetQuote.jsp?symbol=DCBBANK&illiquid=0&smeFlag=0&itpFlag=0](http://www.nseindia.com/live_market/dynaContent/live_watch/get_quote/GetQuote.jsp?symbol=DCBBANK&illiquid=0&smeFlag=0&itpFlag=0)

FOR DCB BANK LIMITED  
Sd/-  
Mumbai Rubi Chaturvedi  
Date: 24.07.2020 Company Secretary

CIN: L99999MH1995PLC089008  
Regd. Office: 6th Floor, Tower A, Peninsula Business Park, Senapati Bapat Marg Lower Parel, Mumbai - 400013  
Website: [www.dcbbank.com](http://www.dcbbank.com)  
E-mail: [investorgrievance@dcbbank.com](mailto:investorgrievance@dcbbank.com)  
Tel.: (022) 66187000 Fax: (022) 66589970

### DCB BANK

### ARCL ORGANICS LIMITED

CIN : U24121WB1992PLC056562  
13, Camac Street, 2nd Floor, Kolkata - 700017  
Mobile : 9073346211, Phone : (0091-33) 22832865  
Fax : (0091-33) 22832857  
Email: [legal@arcl.in](mailto:legal@arcl.in) Website: [www.arclorganics.com](http://www.arclorganics.com)

#### NOTICE

This is to notify to the Shareholders that in view of the continuing Covid-19 pandemic, the Ministry of Corporate Affairs has vide its Circular No. 20 dated May 5, 2020, read with Circular No. 14 dated April 8, 2020, and Circular No. 17 dated April 13, 2020, permitted the holding of Annual General Meeting through VC or OAVM without the physical presence of Members at a common venue. In compliance with these MCA Circulars and the relevant provisions of the Companies Act, 2013, your company ARCL Organics Limited is planning to do its Annual General Meeting through VC/OAVM.

- In view of the above, we hereby request all the shareholders to update their Email IDs for the supply of Annual Reports, Notice of AGM, and other communications from the Company. Further, up-dated Bank details will enable electronic credit of dividends paid by the Company from time to time without any delay and banking hassles for shareholders.
- The Notice of the Annual General Meeting along with the Annual Report for the financial year 2019-20 will be sent only by electronic mode to those Members whose email addresses are registered with the Company/Depositories in accordance with the aforesaid MCA Circulars and circular issued by SEBI dated May 12, 2020. Members can attend and participate in the Annual General Meeting through VC/OAVM facility only.
- The Company will also provide remote e-voting facility ("remote e-voting") to all its members to cast their votes on all resolutions set out in the Notice of the Annual General Meeting.

**Registration of e-mail ID and Bank Account details:**  
In case the shareholder's email ID is already registered with its Registrar & Share Transfer Agent "RTA"/Depositories, log in details for e-voting will be sent on the registered email address.

In case the shareholder has not registered the email address with its RTA/Depositories, the following instructions to be followed:

- Kindly login to the website of our RTA, Link Intime India Private Ltd., [www.linkintime.co.in](http://www.linkintime.co.in) under Investor Services > Email/Bank detail Registration - fill in the details, upload the required documents, and submit.
- In the case of Shares held in Demat mode: The shareholder may please contact the Depository Participant ("DP") and register the email address and bank account details in the Demat account as per the process followed and advised by the DP.

For ARCL Organics Limited  
Sd/-  
Sonali Khanna  
Date: 24.07.2020 Company Secretary

### R SYSTEMS INTERNATIONAL LIMITED

[Corporate Identity Number : L74899DL1993PLC053579]  
Registered Office: GF-1-A, 6, Devika Tower, Nehru Place, New Delhi- 110 019  
Corporate Office : C-40, Sector 59, NOIDA, Distt. Gautam Budh Nagar, U.P., India - 201 307  
Tel : +91 120 4303500; Fax : +91 120 4082699  
Website : [www.rsystems.com](http://www.rsystems.com); Email : [rsil@rsystems.com](mailto:rsil@rsystems.com)

#### NOTICE

**NOTICE** is hereby given pursuant to Regulation 29, 33 read with Regulation 47 and other relevant regulations of the SEBI (Listing Obligations and Disclosure Requirements) Regulation, 2015 that 04<sup>th</sup> meeting of 2020 of the Board of Directors of the Company is scheduled to be held on Wednesday, August 05, 2020 to inter alia consider and approve the audited standalone and unaudited consolidated financial results of the Company for the quarter and half year ended June 30, 2020.

This information is also available on the Company's website i.e. [www.rsystems.com](http://www.rsystems.com) and also on the websites of the Stock Exchanges where Company's shares are listed i.e. National Stock Exchange of India Limited - [www.nseindia.com](http://www.nseindia.com) & BSE Limited - [www.bseindia.com](http://www.bseindia.com).

For R Systems International Limited  
Sd/-  
Bhasker Dubey  
Date : July 24, 2020  
Place : Noida, (U.P.)  
(Company Secretary & Compliance Officer)



### Mphasis Limited

Regd. Office: Bagmane World Technology Centre, Marathahalli Outer Ring Road, Doddanahundi Village, Mahadevapura, Bengaluru - 560048. CIN: L30007KA1992PLC025294  
Tel: 91 80 6750 1000  
Website: [www.mphasis.com](http://www.mphasis.com); email: [investor.relations@mphasis.com](mailto:investor.relations@mphasis.com)

**DECLARATION OF RESULTS OF 29<sup>th</sup> ANNUAL GENERAL MEETING HELD THROUGH VIDEO CONFERENCING ON 23 JULY 2020**  
It is hereby declared that, on basis of the report submitted by the Scrutinizer for conducting the remote e-voting and e-voting during the Annual General Meeting, the members have approved all the resolutions as stated in the Notice of the 29<sup>th</sup> Annual General Meeting dated 17 June 2020, with requisite majority. The following are the results of e-voting on the approval sought from the members:

	Description	% Assent	% Dissent
ORDINARY BUSINESS	Adoption of consolidated and standalone financial statements for the financial year ended 31 March 2020	100	-
	Approval of final dividend of Rs.35 per equity share	100	-
	Re-appointment of Mr. David Lawrence Johnson, who retires by rotation	95.21	4.79
SPECIAL BUSINESS	Re-appointment of Mr. Amit Dalmia, who retires by rotation	99.12	0.88
	Re-appointment of Ms. Jan Kathleen Hier as an Independent Director	96.83	3.17
	Amendments to the Employee Stock Option Plan 2016 (ESOP 2016)	83.53	16.47
	Extension of the amended ESOP 2016 to the Employees of the subsidiaries	83.70	16.30

For Mphasis Limited  
Sd/-  
Subramanian Narayan  
Bengaluru  
23 July 2020  
Vice President and Company Secretary

### WENDT

#### WENDT (INDIA) LIMITED

CIN: L85110KA1980PLC003913

Regd. Office: Flat.No.105, 1st Floor, Cauvery Block, National Games Housing Complex, Koramangala, Bangalore - 560 047.

#### Extract of Standalone and Consolidated Unaudited Financial Results for the Quarter ended June 30, 2020

Sl No	Particulars	Standalone Financial Results			Consolidated Financial Results		
		Quarter ended	Quarter ended	Year ended	Quarter ended	Quarter ended	Year ended
		30/06/2020	30/06/2019	31/03/2020	30/06/2020	30/06/2019	31/03/2020
		Unaudited	Unaudited	Audited	Unaudited	Unaudited	Audited
1	Total Income from Operations	1,929	3,425	12,327	2,246	3,993	14,323
2	Net Profit for the period before tax	14	511	1,189	58	522	1,361
3	Net Profit for the period after tax	8	385	934	41	359	1,003
4	Total Comprehensive Income for the period (Comprising Profit after tax and Other Comprehensive income after tax)	8	385	838	162	459	1,075
5	Paid-up equity share capital (Face value of Rs. 10/- per share)	200	200	200	200	200	200
6	Total Reserves			11,766			13,568
7	Earnings Per Share (EPS) (for the period - not annualised) (of Rs. 10/- each)						
	Basic and Diluted EPS: (₹)	0.41	19.25	46.70	2.04	17.95	50.13

**Notes:**  
1) The above is an extract of the detailed format of Quarterly Unaudited Financial results filed with the Stock Exchanges under Regulation 33 of the SEBI (Listing and Other Disclosure Requirements) Regulations, 2015. The full format of the Quarterly Unaudited Financial Results are available on the Stock Exchange websites [www.bseindia.com](http://www.bseindia.com), [www.nseindia.com](http://www.nseindia.com) & Company's website [www.wendtindia.com](http://www.wendtindia.com).

2) Owing to outbreak of COVID-19 pandemic, the Company had resumed the operations from end April, 2020 in a phased manner taking into account directives from various Government authorities. Accordingly, the Company has considered the possible effects that may result from COVID-19 in the preparation of these financial results including the recoverability of carrying values of its assets comprising Property, Plant and Equipment, Trade receivables, Inventory and Investments as at the date of approval of these financial results and has concluded that there are no material adjustments required in the financial results. Given the uncertainty because of COVID-19, the final impact on the company's financial results may differ from that estimated as at the date of approval of these financial results.

For and on Behalf of Wendt (India) Limited  
Sd/-  
Rajesh Khanna  
Date: 24.07.2020 Executive Director & CEO

### WILLIAMSON FINANCIAL SERVICES LIMITED

CIN : L67120AS1971PLC001358  
Regd. Office : Export Promotion Industrial Park, Plot No. 1, Amingaon, North Guwahati - 781031, Assam  
Email: [administrator@mcleodrussel.com](mailto:administrator@mcleodrussel.com)  
Website: [www.williamsonfinancial.in](http://www.williamsonfinancial.in)  
Phone: 033-22435391; Fax: 033-22483683

#### NOTICE

**NOTICE** is hereby given that pursuant to Regulation 29 read with Regulation 47 of the Securities and Exchange Board of India (Listing Obligations and Disclosure Requirements) Regulations, 2015, a meeting of the Board of Directors of the Company will be held on Tuesday, 28th July, 2020 inter-alia, to consider and take on record the Audited Financial Results of the Company for the quarter and financial year ended 31st March 2020.

This information is also available on the website of the Company viz. [www.williamsonfinancial.in](http://www.williamsonfinancial.in) and the website of the Stock Exchange where the Company's shares are listed viz. BSE Limited ([www.bseindia.com](http://www.bseindia.com)).

Williamson Financial Services Limited  
Sk Javed Akhtar  
Compliance Officer

Place : Kolkata  
Date : 23rd July, 2020



### FRANKLIN TEMPLETON

Franklin Templeton Mutual Fund  
Indiabulls Finance Center, Tower 2, 12th and 13th Floor, Senapati Bapat Marg, Elphinstone Road (West), Mumbai 400013

#### Notice

In order to curb the spread of COVID-19 cases, notice is hereby given that below mentioned official point of acceptance of transactions (OPAT) of Franklin Templeton Asset Management (India) Private Limited shall become non-operational until further notice.

Name of the Branch	Address of the Branch
Trichy (Tamil Nadu)	Arun Arcade, 75 / 1, 1st Floor, 1st Cross, North East Extension, Behind New Passport office, Thillai Nagar, Trichy-620018

We encourage investors to submit their transactions/ requests using various other modes i.e. FTAMC website, FT mobile application/ MFU website or connect to your financial advisor.

In case of any queries, our toll-free investor line is available to assist you at 1-800-425-4255 or 1-800-258-4255 (Monday to Saturday, 8 am to 9 pm). Alternatively, you can also e-mail us at [service@franklintempleton.com](mailto:service@franklintempleton.com)

Investors are requested to take the note of the above.

This notice is dated July 23, 2020.

For Franklin Templeton Asset Management (India) Pvt. Ltd.  
(Investment Manager of Franklin Templeton Mutual Fund)

Sd/-

Sanjay Sapre  
President

Mutual Fund investments are subject to market risks, read all scheme related documents carefully.

### Mutual Funds

#### Aditya Birla Sun Life Mutual Fund



PROTECTING INVESTING FINANCING ADVISING

Aditya Birla Sun Life AMC Limited (Investment Manager for Aditya Birla Sun Life Mutual Fund) Registered Office: One India Bulls Centre, Tower 1, 17th Floor, Jupiter Mill Compound, 841, S.B. Marg, Elphinstone Road, Mumbai - 400 013. Tel: 4356 8000. Fax: 4356 8110/8111. CIN: U65991MH1994PLC080811

#### Record Date for Dividend

**NOTICE IS HEREBY GIVEN THAT** the Trustees of Aditya Birla Sun Life Mutual Fund have approved Thursday, July 30, 2020\*, as the Record Date for declaration of dividend subject to availability of distributable surplus on the Record Date, in the following schemes:

Name of the Schemes	Plans/Option	Dividend Rate (₹ per unit # on face value of ₹ 10/- per unit)	NAV as on July 23, 2020 (₹)
Aditya Birla Sun Life Digital India Fund (An open ended equity scheme investing in the Technology, Telecom, Media, Entertainment and other related ancillary sectors)	Regular Plan - Dividend Option	1.32	21.89
	Direct Plan - Dividend Option	1.67	27.77
Aditya Birla Sun Life Focused Equity Fund (An Open ended Large cap Equity Scheme investing in maximum 30 stocks)	Regular Plan - Dividend Option	0.87	14.7499
	Direct Plan - Dividend Option	1.96	33.1453

**The NAV of the schemes, pursuant to payout of dividend would fall to the extent of payout and statutory levy (if applicable).**

\*As reduced by the amount of applicable statutory levy. \*or the immediately following Business Day if that day is a non-business day.

All unitholders whose names appear in the Register of Unitholders / Beneficial owners under the dividend option of the said schemes as at the close of business hours on the Record Date shall be eligible to receive the dividend so declared.

For Aditya Birla Sun Life AMC Limited  
(Investment Manager for Aditya Birla Sun Life Mutual Fund)  
Sd/-  
Authorised Signatory

Date: July 24, 2020  
Place: Mumbai

Mutual Fund investments are subject to market risks, read all scheme related documents carefully.



### SPECIALITY RESTAURANTS LIMITED

— Making You Feel Special —

Regd. Office: "Uniworth House" 3 A, Gurusaday Road, Kolkata-700 019.  
CIN: L55101WB1999PLC090672. Tel.No.: (91 33) 2283 7964/65/66. Fax No.: (91 33) 2280 9282;  
Website: [www.speciality.co.in](http://www.speciality.co.in) Email: [corporate@speciality.co.in](mailto:corporate@speciality.co.in)

#### Extract of Financial Results for the Quarter and Year Ended 31st March 2020

₹ in Lakhs (Except per share data)

Sr. No.	Particulars	Standalone			Consolidated			Standalone		Consolidated	
		31.03.2020 (Audited)	31.12.2019 (Unaudited)	31.03.2019 (Audited)	31.03.2020 (Audited)	31.12.2019 (Unaudited)	31.03.2019 (Audited)	31.03.2020 (Audited)	31.03.2019 (Audited)	31.03.2019 (Audited)	
1	Total Income from operations	7,541	10,629	8,359	7,541	10,629	8,359	35,779	34,636	35,779	34,636
2	Net Profit / (Loss) for the period (before share of loss in Joint venture, and tax)	(1,050)	463	(598)	(3,702)	466	(626)	(1,168)	(533)	(3,877)	(678)
3	Share of loss in Joint venture	-	-	-	(9)	(4)	-	-	-	(13)	(2)
4	Net Profit / (Loss) before tax for the period	(1,050)	463	(598)	(3,711)	462	(626)	(1,168)	(533)	(3,890)	(680)
5	Net Profit / (Loss) after tax for the period	(3,788)	553	(682)	(3,711)	552	(710)	(3,816)	(634)	(3,800)	(781)
6	Total comprehensive income for the period (comprising profit / (loss) for the period (after tax) and other comprehensive income (after tax))	(3,819)	533	(690)	(3,737)	576	(718)	(3,885)	(679)	(3,841)	(834)
7	Paid-up equity share capital (face value of Rs. 10 per share)	4,696	4,696	4,696	4,696	4,696	4,696	4,696	4,696	4,696	4,696
8	Earnings per equity share (of ₹ 10/- each										

